



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೦೫, ಸೆಪ್ಟೆಂಬರ್, ೨೦೨೪(ಭಾದ್ರಪದ, ೧೪, ಶಕವರ್ಷ, ೧೯೪೬) BENGALURU, THURSDAY, 05, SEPTEMBER, 2024(BHADRAPADA, 14, SHAKAVARSHA, 1946)	ನಂ. ೪೩೨ No. 432
-----------------------	---	--------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರುಜಿಲ್ಲೆ, ತುಮಕೂರು

ಮಿನಿವಿಧಾನಸೌಧ, ತುಮಕೂರು-572 101

ನಂ. ಚು(2)ವಿವ:16(ಕುಣಿಗಲ್)/2019-20

ದಿನಾಂಕ: 04-09-2024

## ತಿದ್ದುಪಡಿಅಧಿಸೂಚನೆ

ವಿಷಯ : ಕುಣಿಗಲ್‌ತಾಲ್ಲೂಕು, ಕುಣಿಗಲ್ ಪುರಸಭೆ ವಾರ್ಡ್ ನಂ.7 ರ ಚುನಾಯಿತ ಸದಸ್ಯರ ಹೆಸರನ್ನು ಘನ ನ್ಯಾಯಾಲಯದ ಆದೇಶದ ಮೇರೆಗೆ ತಿದ್ದುಪಡಿ ಮಾಡಿ ಅಧಿಸೂಚಿಸುವ ಬಗ್ಗೆ.

ಉಲ್ಲೇಖ : 1) ಈ ಕಛೇರಿ ಸಮಸಂಖ್ಯೆ ಅಧಿಸೂಚನೆ ದಿನಾಂಕ 14.06.2019.  
2) ತಹಶೀಲ್ದಾರ್, ಕುಣಿಗಲ್‌ತಾಲ್ಲೂಕು ಇವರ ಪತ್ರ ನಂ. ಇಎಲ್‌ಎನ್:ಸಿಆರ್:28/2024-25, ದಿನಾಂಕ 04.09.2024.

\*\*\*\*\*

ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು 1977ರ ನಿಯಮ 8ರ ಮತ್ತು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶ ನಂ.ರಾಚುಆ:76:ಇಯುಬಿ:2019, ದಿನಾಂಕ: 02.05.2019 ರ ಮೇರೆಗೆ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಚು(2)ವಿವ:16(ಕುಣಿಗಲ್)/2019-20, ದಿನಾಂಕ: 09.05.2019 ಪ್ರಕಾರ ಕುಣಿಗಲ್ ಪುರಸಭೆಯ ಎಲ್ಲಾ 23 ವಾರ್ಡ್‌ಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಅಧಿಸೂಚನೆ ಹೊರಡಿಸಿದ್ದು, ದಿನಾಂಕ: 29.05.2019 ರಂದು ಚುನಾವಣೆಯನ್ನು ನಡೆಸಿ, 1977ರ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಾವಳಿ ನಿಯಮ 66ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕುಣಿಗಲ್ ಪುರಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಉಲ್ಲೇಖ(1)ರ ಅಧಿಸೂಚನೆಯಲ್ಲಿ ಅಧಿಸೂಚಿಸಲಾಗಿರುತ್ತದೆ.

ಸದರಿ ಚುನಾವಣೆಯಲ್ಲಿ ಶ್ರೀ ಸಮೀವುಲ್ಲಾ ಬಿನ್ ಲೇಟ್ ಅಬ್ದುಲ್ ಕರೀಂರವರನ್ನು ಕುಣಿಗಲ್ ಪುರಸಭೆ ವಾರ್ಡ್ ನಂ.7 ರ ಚುನಾಯಿತ ಅಭ್ಯರ್ಥಿಯೆಂದು ಘೋಷಿಸಿದ್ದರ ಬಗ್ಗೆ ಕುಣಿಗಲ್ ಹೆಚ್ಚುವರಿ ಹಿರಿಯ ಸಿವಿಲ್

ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯದಲ್ಲಿ ಶ್ರೀ ಅನ್ಸರ್ ಪಾಷ ಬಿನ್ ಲೇಟ್ ಸೈಯದ್‌ರಹೀಂ, ಕುಣಿಗಲ್ ಟೌನ್ ರವರು ಚುನಾವಣಾ ಅರ್ಜಿಸಂಖ್ಯೆ: ಇ.ಪಿ:02/2019 ದಾಖಲಿಸಿದ್ದು, ದಿನಾಂಕ 27.04.2024 ರಂದು ಆದೇಶ ಹೊರಡಿಸಿ, ದಿನಾಂಕ 29.05.2019ರಂದು ಘೋಷಿಸಲಾದ ಫಲಿತಾಂಶವನ್ನು ಅಸಿಂಧುಗೊಳಿಸಿದ್ದು, ಶ್ರೀ ಅನ್ಸರ್ ಪಾಷ ಬಿನ್ ಲೇಟ್ ಸೈಯದ್‌ರಹೀಂ, ಕುಣಿಗಲ್ ಟೌನ್‌ರವರನ್ನು ಕುಣಿಗಲ್ ಪುರಸಭಾ ವಾರ್ಡ್ ನಂ.7 ರಚುನಾಯಿತ ಸದಸ್ಯರೆಂದು ಆದೇಶ ಹೊರಡಿಸಿರುತ್ತದೆ. ಸದರಿ ನ್ಯಾಯಾಲಯದ ಆದೇಶವು ಕೆಳಕಂಡಂತಿರುತ್ತದೆ.

“The Petition filed U/Sec 21 of Karnataka Municipalities Act, 1964 is hereby allowed. It is declared that the election of respondent No.1 Samiulla S/o late Abdul Karim Sab/returned candidate held on 29.05.2019 to the ward No.7 of Sharif Mohalla, Kunigal Town Tumkur is void, accordingly the same is set aside by the court.

Consequently the petitioner Ansar Pasha S/o late Syed Rahim is declared as duly elected candidate for ward No.7 of Kunigal Town Corporation.”

ಸದರಿಆದೇಶದ ವಿರುದ್ಧ ಶ್ರೀ ಸಮೀವುಲ್ಲಾಬಿನ್ ಲೇಟ್‌ಅಬ್ದುಲ್‌ಕರೀಂ ಸಾಬ್, ಕುಣಿಗಲ್ ಟೌನ್ ರವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ.12768/2024[LB-ELE] ದಾಖಲಿಸಿದ್ದು, ದಿನಾಂಕ 05.07.2024 ರಂದು ಈ ಕೆಳಕಂಡಂತೆ ನ್ಯಾಯಾಲಯದ ಆದೇಶವಾಗಿರುತ್ತದೆ.

“The present petition is filed challenging the order dated 27.04.2024 passed by the Additional Senior Civil Judge and JMFC, Kunigal in Election Case No.2/2019.

2. Having regard to the fact that an alternative efficacious remedy is available to the petitioner under Section 27 of the Karnataka Municipalities Act 1964, the present petition is disposed of reserving liberty to the petitioner to avail the remedy available under the said Act.” ಎಂದಿರುತ್ತದೆ.

ತದನಂತರ ಶ್ರೀ ಸಮೀವುಲ್ಲಾಬಿನ್ ಲೇಟ್‌ಅಬ್ದುಲ್‌ಕರೀಂ ಸಾಬ್, ಕುಣಿಗಲ್ ಟೌನ್‌ರವರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ MFA ಸಂಖ್ಯೆ: 2937/2024[MPA]ರಂತೆ ಪ್ರಕರಣ ದಾಖಲಿಸಿದ್ದು, ದಿನಾಂಕ 30.08.2024 ರಂದು ಕೆಳಕಂಡಂತೆ ನ್ಯಾಯಾಲಯದ ಆದೇಶವಾಗಿರುತ್ತದೆ.

- i. Accordingly, the appeal is DISMISSED
- ii. All I.As. in the appeal shall stand closed.

ಆದ್ದರಿಂದ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಕುಣಿಗಲ್ ನ್ಯಾಯಾಲಯದ ಪ್ರಕರಣಸಂಖ್ಯೆ: Election Petition 02/2019, ದಿನಾಂಕ: 27.04.2024 ರ ಆದೇಶದಂತೆ ಕುಣಿಗಲ್ ಪುರಸಭೆ ವಾರ್ಡ್ ನಂ.7 ರಿಂದ ಶ್ರೀ ಸಮೀವುಲ್ಲಾ ಬಿನ್ ಲೇಟ್ ಅಬ್ದುಲ್‌ಕರೀಂ ಸಾಬ್‌ರವರ ಬದಲಿಗೆ ಶ್ರೀ ಅನ್ಸರ್‌ಪಾಷಬಿನ್ ಲೇಟ್ ಸೈಯದ್‌ರಹೀಂ‌ರವರು ಸದಸ್ಯರ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ತಿದ್ದುಪಡಿ ಮಾಡಿ ಹೆಸರು ಸೇರ್ಪಡೆ ಮಾಡಿಕೊಡಲು ಉಲ್ಲೇಖ(2)ರ ಪತ್ರದಲ್ಲಿ ತಹಸೀಲ್ದಾರ್, ಕುಣಿಗಲ್ ತಾಲ್ಲೂಕುರವರು ಕೋರಿದ್ದು, ಅದರಂತೆ, ಕರ್ನಾಟಕ

ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಾವಳಿ ನಿಯಮ 66ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಶುಭಕಲ್ಯಾಣ್, ಭಾ.ಆ.ಸೇ.,ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಕುಣಿಗಲ್ ಪುರಸಭೆಯ ಕೆಳಕಂಡ ಅನುಬಂಧದ ಅಂಕಣ(03)ರಲ್ಲಿನ ವಾರ್ಡ್ ಸಂಖ್ಯೆ 07 ರ ವಾರ್ಡ್‌ಗೆ ಅಂಕಣ(04)ರ ಮೀಸಲಾತಿ ಅಡಿಯಲ್ಲಿ ಅಂಕಣ(05)ರಲ್ಲಿ ನಮೂದಿಸಿರುವ ಸದಸ್ಯರು ಚುನಾಯಿತರಾಗಿರುತ್ತಾರೆ ಎಂದು ತಿದ್ದುಪಡಿ ಮಾಡಿ ಈ ಕೆಳಗೆ ನಮೂದಿಸಿರುವಂತೆ ಅಧಿಸೂಚಿಸಿರುತ್ತೇನೆ.

ಕ್ರ. ಸಂ	ಪುರಸಭೆ ಹೆಸರು	ವಾರ್ಡ್ ಸಂಖ್ಯೆ	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ
1	2	3	4	5
1	ಕುಣಿಗಲ್	07	ಸಾಮಾನ್ಯ	ಅನ್ವರ್ ಪಾಷ ಬಿನ್ ಲೇಟ್.ಸೈಯದ್‌ರಹೀಂ, ಮದ್ದೂರುರಸ್ತೆ, 7ನೇ ಕ್ರಾಸ್, ತಂಜಾವೂರ್ ಮೊಹಲ್ಲ, ಕುಣಿಗಲ್‌ಟೌನ್

(ಶುಭಕಲ್ಯಾಣ್, ಐ.ಎ.ಎಸ್.)  
ಜಿಲ್ಲಾಧಿಕಾರಿ,  
ತುಮಕೂರುಜಿಲ್ಲೆ.